



ಈ ಜಗತ್ತಲ್ಲಿ ಸಮತೋಲನವನ್ನು ಸಾಧಿಸಬೇಕು ಅಂತಾನೆ ನನ್ನ ಹುಟ್ಟಿನ ಹಿನ್ನೆಲೆ ಇದೆ ಅಂತ ನನ್ನ ಒಳಮನಸ್ಸು ತುಂಬಾ ಸಲ ಕೂಗಿ ಕೂಗಿ ಹೇಳುತ್ತೆ.

ಗೊತ್ತಿರೋ ಅಸದ್ಭಾವ ಶಬ್ದಗಳಿಂದಲೇ ನೇರವಾಗಿ ಹೇಳಿಕೊಳ್ಳೋಕೂ ಭಯ ಆಗ್ತಾ ಇತ್ತು. ಸ್ನೇಹಿತರು ಅಷ್ಟೊಂದಿಲ್ಲ. ಅಪ್ಪ ಅಮ್ಮನ ಹತ್ತ ಹೇಳಿಕೊಳ್ಳೋಕೆ ಆಗ್ತಾ ಇರ್ಲಿಲ್ಲ. ಆತ್ಮೀಯರು ಅನ್ನೋರು, ಅರ್ಥ ಮಾಡಿಕೊಳ್ಳೋರು, ನಮ್ಮನ್ನು ರಕ್ಷಿಸ್ತಾರೆ ಅನ್ನೋರು ಕೂಡ ಯಾರೂ ಇರಲಿಲ್ಲ. ಆಗ ನಾನು ಡೈರಿ ಬರೀತಾ ಇದ್ದೆ. ನನ್ನ ಜೀವನದಲ್ಲಿನ ನೋವಿನ ಗಳಿಗೆಗಳನ್ನೆಲ್ಲಾ ನಾನು ಡೈರಿಗಿಳಿಸ್ತಾ ಇದ್ದೆ. ತುಂಬಾ ಪ್ರಾಮಾಣಿಕವಾಗಿ ಹೇಳೋಬೇಕು ಅಂದ್ರೆ, ಕವಿತೆ ಬರಿಯೋದಕ್ಕೆ ಮುಂಚೆ ನಾನು ಬರೆದಿದ್ದೆಲ್ಲಾ 'ಸೂಸೈಡ್ ಲಿಟರ್ಚರ್'. 'ಈ ವ್ಯಕ್ತಿ ನನಗೆ ಹೀಗೆ ಮಾಡಿದ್ದು... ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊತಾ ಇದೀನಿ' ಅಂತೆಲ್ಲಾ ಶುರುವಾಗ್ತಾ ಇತ್ತು. ನನಗೆ ಅನಿಸ್ತಾ ಇದ್ದದ್ದಕ್ಕೆ ಕಾರಣಗಳನ್ನು ಹುಡುಕ್ತಾ ಇದ್ದೆ. ಅದನ್ನ ಅರ್ಥ ಮಾಡಿಕೊತಾ ಇದ್ದೆ ಅನ್ನುತ್ತೆ. ಆಮೇಲೆ ಅದು ಕವಿತೆಯಾಗಿ ಬಂತು ಅನ್ನುತ್ತೆ. ನೋವುಗಳೆಲ್ಲ ಕವಿತೆಗಳ ಮೂಲಕ ಕ್ರಿಯಾತ್ಮಕವಾಗಿ ಹೊರಗೆಬರೋದಕ್ಕೆ ಶುರುವಾದ್ತು. ಈಗ ಇದೆಲ್ಲಾ ಮ್ಯಾಜಿಕ್ ಅನ್ನುತ್ತೆ. ನಾನಿಲ್ಲಿ ನನ್ನ ಅಮ್ಮನನ್ನ ನೆನೆಸಿಕೊಬೇಕು. ಅವು ಮೊದಮೊದಲಿಗೆ ಕವಿತೆ ಬರೆದಾಗ, 'ಚೆನ್ನಾಗಿದೆ, ಇನ್ನೂ ಬರಿ' ಅಂತ ಪ್ರೋತ್ಸಾಹ ಕೊಡೋರು. ಆಮೇಲಾಮೇಲೆ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕವಿತೆ ಬರೆದು ಓದೋದಕ್ಕೆ ಶುರುಮಾಡಿದೆ. ಅಲ್ಲಿಂದ ಅದು ಹಾಗೆ ಮುಂದುವರೀತ ಹೋಯ್ತು.

◆ ನಿಮಗೆ ಇಷ್ಟವಾಗುವ ಲೇಖಕರು ಯಾರು?

ಕುವೆಂಪು, ಪೂರ್ಣಚಂದ್ರ ತೇಜಸ್ವಿ, ವೈದೇಹಿ, ಪ್ರತಿಭಾ ನಂದಕುಮಾರ್, ಮಮತಾ ಸಾಗರ್, ನಿಖಿತಾ ಗಿಲ್.

◆ ನಿಮ್ಮನ್ನು ನೀವು ಏನಂತ ಗುರುತಿಸಿಕೊಳ್ಳೋಕೆ ಇಷ್ಟಪಡೀರಿ? ಶಿಲೋಕ್ ಮುಕ್ತಾಟಿ ಯಾರು?

ಶಿಲೋಕ್ ಅನ್ನೋ ಹೆಸರಲ್ಲೇ ಶಕ್ತಿ ಇದೆ. ಯಾಕಂದ್ರೆ ಆ ಹೆಸರಿಗೆ ಶಕ್ತಿ ತುಂಬಿದವಳು ನಾನು. ಈಗ ನಾನೊಂದು ಬ್ರಾಂಡ್. ಸುಮಾರು ವಿಷಯಗಳಿಗೆ ನಾನು ಬ್ರಾಂಡ್ ಅನ್ನೋ ವಿಶ್ವಾಸ ನನಗಿದೆ. ದೇಹ, ದೇಹದಿಂದಾಚೆ ಮತ್ತು ತುಂಬಾ ಅಧ್ಯಾತ್ಮದ